

**ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ: ಒಂದು ವೃತ್ತಿ ಬಾಧೆ**

## **ಮತ್ತು ಗ್ರಂಥಪಾಲಕನ ದು:ಸ್ವಷ್ಟಿ \***

**ಎಂ.ಎಸ್. ಶ್ರೀಧರ್**

### **1.ಪೀಠಿಕೆ:**

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ ಕಾಲಕಾಲಕ್ಕೆ ಗ್ರಂಥಾಲಯ ಸಂಗ್ರಹದ ಲೆಕ್ಕ ಪಡೆದು, ಸಂಗ್ರಹದ ಸುಸ್ಥಿತಿಯನ್ನು ಪರಿಶೈಸುವ ಕ್ರಮ. ಗ್ರಂಥಾಲಯ ವಿಚಾಳನ್ನ ತಜ್ಞರು, ಸಂಶೋಧಕರು ಮತ್ತು ಶಿಕ್ಷಕರ ದೃಷ್ಟಿಯಲ್ಲಿ ಇದು ಗ್ರಂಥಪಾಲಕತ್ವದ ಒಂದು ಅಮುಖ ಅಂಗ. ಆದರೆ ರಾಷ್ಟ್ರಿಕಾ ಇದೊಂದು ಸೂಕ್ಷ್ಮ ವಿವಾದಿತ ಹಾಗು ಬೇಡದ ಕ್ಷೇತ್ರದಲ್ಲಿ ಇದು ಗ್ರಂಥಪಾಲಕರನ್ನು ಗೊಂದಲಗೊಳಿಸುವುದರ ಜೊತೆಗೆ ಇದರ ಪಲೀತಾಂಶ ಮತ್ತು ಪರಿಣಾಮಗಳು ಅವರನ್ನು ಚಿಂತೆಗೆ ಹಚ್ಚುತ್ತದೆ. ಗ್ರಂಥಗಳು ಭಾವದೀವಿಗೆಗಳು ಎಂಬ ಪೂಜ್ಯ ಭಾವನೆ ಪರಿಶೋಧನೆಯ ಸಂಭಾಷಣೆಯಲ್ಲಿ ಕರಿಗೊಳಿಸಿ, ಪುಸ್ತಕಗಳನ್ನು ನಿರ್ಜಿವ ದಾಸ್ತಾನೆಂದು ಪರಿಗಣಿಸಲಾಗುತ್ತದೆ. ಕೆಲವರು ಈ ಶ್ರೀಯೆಯನ್ನು ವೃತ್ತಿ ಸಂಬಂಧಿತ ಅಪಾಯ ಅಥವ ಬಾಧೆ ಎಂದು ಪರಿಗಣಿಸಿದರೆ, ಮತ್ತಿತರರು ಇದನ್ನು ಮಾಡಿ ಮುಗಿಸಲೇಬೇಕಾದ ritualistic ಕುರಾಪ ಕೃತ್ಯ ವೆಂದು ಪರಿಗಣಿಸಿ ಮುಗಿಸಿ ನೆಮ್ಮೆದಿಯ ಉಸಿರು ಬಿಡುವುದು ಉಂಟು. ಆದ್ದರಿಂದಲೇ ಈ ಶ್ರೀಯೆಯು ಗ್ರಂಥಾಲಯಗಳಲ್ಲಿ ಒಂದು ಗೊಂದಲಗಳ ಗೂಡಾಗಿದೆ.

ಸಾಮಾನ್ಯವಾಗಿ ಪುಸ್ತಕ ದಾಸ್ತಾನು ಪರಿಶೋಧನೆ ಮಾಡಲು ತಗಲುವ ವೆಚ್ಚ ಅದರ ಉಪಯೋಗಗಳು ಮತ್ತು ಅಂದಾಜಿಸಿದ ನಷ್ಟದ ಮೊತ್ತಕ್ಕಿಂತಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಈ ವ್ಯಾಘರ ಪ್ರಯತ್ನವು ದಾಸ್ತಾನಿನ ಲೆಕ್ಕ ಇಡುವುದಕ್ಕಿಂತ ಹೆಚ್ಚಿನ ಗುಣಾತ್ಮಕ ಉಪಯೋಗಗಳನ್ನೂ ತೋರುವುದಿಲ್ಲ. ಬದಲಾಗಿ ಒದುಗರಿಗೆ ಅನಾನುಕೂಲ, ಗ್ರಂಥಾಲಯದ ದಿನನಿತ್ಯದ ಕಾರ್ಯಗಳಿಗೆ ಅಡಚಣೆ, ಸಿಬ್ಬಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟುಮಾಡಿ, ಸಿಬ್ಬಂದಿ ಶ್ರಮ, ಹಣ, ವೇಳೆ ಮತ್ತು ಗ್ರಂಥಾಲಯ ಸೇವೆಗಳನ್ನು ನಿರಘರಕಗೊಳಿಸುತ್ತದೆ. ಶಾಲಾ ಕಾಲೇಜು ಗ್ರಂಥಾಲಯ ಪರಿಶೋಧನೆಗಳಲ್ಲಿ ಉಪಾದ್ಯಾಯರು ಮತ್ತು ಅಧ್ಯಾಪಕರುಗಳ ಕಡ್ಡಾಯ ಪಾಲೋಳ್ಜುವಿಕೆ ಅವರಲ್ಲಿ ಗ್ರಂಥಾಲಯಗಳ ಬಗ್ಗೆ ತಿರಸ್ತಾರ ಮತ್ತು ಬೇಸರ ಮೂಡಿಸುವ ಸಾದೃತೆಯೂ ಇದೆ.

ಈ ಕಾರ್ಯವನ್ನು ಯೋಜಿಸುವಾಗ, ಮೊದಲಿಗೆ ಕೈಗೆತ್ತಿಕೊಂಡಲ್ಲಿ ಇದನ್ನು ಎಷ್ಟು ತೀವ್ರವಾಗಿ ಪರಿಗಣಿಸಬೇಕು, ಈ ಕಾರ್ಯವು ಸಮಸ್ಯೆ ಗ್ರಂಥಭಂಡಾರವನ್ನು ಒಳಗೊಳ್ಳಬೇಕೆ? ಅಥವಾ ಗ್ರಂಥಗಳ ಒಂದು ಪ್ರಾತಿನಿಧಿಕ ಗುಂಪಿಗೆ ಮಾತ್ರ ಇದನ್ನು ಅನ್ವಯಿಸಿಕೊಳ್ಳಬೇಕೆ? ಮುಂತಾದ ನಿಣಾಯಗಳನ್ನು ಮಾತ್ರ ಸಂಸ್ಥೆ ಮತ್ತು ಅದರ ತತ್ವಗಳು ನಿಣಾಯಿಸುತ್ತವೆ. ಉದಾಹರಣೆಗೆ

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ ಕೇಂದ್ರ ಸರ್ಕಾರಾಧಿನ ಸಂಸ್ಥೆಗಳಲ್ಲಿನ ಗ್ರಂಥಭಂಡಾರಗಳಲ್ಲಿ 20 ಸಾವಿರಕ್ಕಿಂತ ಕಡಿಮೆ ಪುಸ್ತಕಗಳಿಂದರೆ ಮತ್ತು ಕನಿಷ್ಠ ಇಬ್ಬರು ಗ್ರಂಥಾಲಯ ಸಿಬ್ಬಂದಿ ಇದ್ದರೆ ಪ್ರತೀ ವರ್ಷ ಗ್ರಂಥಾಲಯ ಪುಸ್ತಕ-ದಾಸ್ತಾನು ಪರಿಶೋಧನೆ ನಡೆಸಬೇಕಾಗುತ್ತದೆ. ಗ್ರಂಥಸಂಖ್ಯೆ 20 ರಿಂದ 50 ಸಾವಿರದೊಳಗಿದ್ದಲ್ಲಿ ಅಥವ ಗ್ರಂಥಾಲಯ ಸಿಬ್ಬಂದಿ ಎರಡಕ್ಕಿಂತ ಕಡಿಮೆ ಇದ್ದರೆ ಮೂರು ವರ್ಷಗಳಿಗೊಮ್ಮೆಯಾದರೂ ಪರಿಶೋಧನೆ ನಡೆಸಬೇಕು ಮತ್ತು ಗ್ರಂಥಗಳ ಸಂಖ್ಯೆ 50 ಸಾವಿರಕ್ಕಿಂತ ಹೆಚ್ಚಿದ್ದರೆ ಜಿ ವರ್ಷಕೊಮ್ಮೆ ಮಾದರಿ (sample) ಪರಿಶೋಧನೆ ನಡೆಸಿದರೆ ಸಾಕೆಂದಿದೆ. ಮಾದರಿ ಪರಿಶೋಧನೆಯಲ್ಲಿ ಅಸಾದಾರಣ ನಷ್ಟ ಕಂಡು ಬಂದಲ್ಲಿ ಪೂರ್ಣ ಪ್ರಮಾಣದ ಪರಿಶೋಧನೆ ನಡೆಸಬೇಕು.

## 2. ಪುಸ್ತಕ ದಾಸ್ತಾನು ಪರಿಶೋಧನೆಯ ಪ್ರಯೋಜನಗಳು:

ಅನಾನುಕೂಲತೆಗಳ ಜೊತೆಜೊತೆಗೆ ಈ ಕ್ರಿಯೆಯು ಕೆಲವು ಪ್ರಯೋಜನಗಳನ್ನೂ ತಂದುಕೊಡುತ್ತದೆ. ಮೂದಲೆನೆಯದಾಗಿ ನಿಯಮಿತವಾದ ಕಾಲಕಾಲಿಕ ಗ್ರಂಥಗಳ ದಾಸ್ತಾನು ಪರಿಶೋಧನೆ ಕಳೆದುಹೋದ ಪುಸ್ತಕಗಳನ್ನು ಗುರುತಿಸಿ ಪಟ್ಟಿಗೆ ಸೇರಿಸಿ ನಷ್ಟವನ್ನು ಮನ್ನ ಮಾಡುವ ಮತ್ತು ವಿಸರ್ವಿಸುವ ಕಾರ್ಯವನ್ನು ಹಾಗೂ ಗ್ರಂಥಭಂಡಾರದ ಗ್ರಂಥಸ್ಥ ಮೌಲ್ಯವನ್ನು ಅನವಶ್ಯಕವಾಗಿ ಹೆಚ್ಚಿಸುವುದನ್ನು ತಡೆಯಲು ನೇರವಾಗುತ್ತದೆ.

ಎರಡನೆಯದಾಗಿ ಪರಿಶೀಲಿಸುವ ಕೆಲಸವು ಖ್ಯಾತಿಗೆ ನಡೆಯುವುದರಿಂದ ಕಳೆದುಹೋದ/ವಿರೋಪಗೊಂಡ, ಪುಸ್ತಕ ಉಪಯೋಗಿಯಾಗದ ಪುಸ್ತಕಗಳನ್ನು ಬೇಪ್ರಾಣಿಸಿ ವಿಸರ್ವಿಸಲು ಹಾಗೂ ಬೇಡಿಕೆಯಿಂಳು ಪುಸ್ತಕಗಳ ಹೊಸ ಪ್ರತಿಗಳನ್ನು ಸಂಗ್ರಹಕ್ಕೆ ಸೇರಿಸಿಕೊಳ್ಳಲು (ಸಂಗ್ರಹವ್ಯಾಧಿಗೆ) ಸಹಾಯಕ.

ಮೂರನೆಯದಾಗಿ ಇದು ವಿನೂತನವಾದ ಮತ್ತು ಹೆಚ್ಚು ಅನುಕೂಲಕರವಾದ/ಉಪಯುಕ್ತವಾದ ರೀತಿಯಲ್ಲಿ ಪುಸ್ತಕಗಳ ಮರುಜೋಡನೆ, ಉತ್ತಮ ಪಡಿಸಿದ ಅಥವಾ ನೂತನ ಎರವಲು ಪದ್ಧತಿ ಮತ್ತಿತರ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಅವಕಾಶ ಒದಗಿಸುತ್ತದೆ.

ನಾಲ್ಕನೆಯದಾಗಿ ಈ ಸಂದರ್ಭದಲ್ಲಿ ಗ್ರಂಥಾಲಯವು ಎರವಲು ನೀಡಿರುವ ಗ್ರಂಥಗಳನ್ನು ಹಿಂದಕ್ಕೆ ಪಡೆದು ಸಮಗ್ರ ಗ್ರಂಥ ಸಂಗ್ರಹವನ್ನು ಕಪಾಟಗಳಲ್ಲಿ ಜೋಡಿಸುವುದರಿಂದ ಓದುಗರಿಗೆ ಸಮಗ್ರ ಗ್ರಂಥ ಸಂಗ್ರಹದ ಪಕ್ಷಿನೋಟವೊಂದು ಸಿಗುತ್ತದೆ. ಸಾಮಾನ್ಯವಾಗಿ ಹೆಚ್ಚು ಜನಪ್ರಿಯವಲ್ಲದ, ಉಪಯೋಗಿಯಲ್ಲದ ಗ್ರಂಥಗಳನ್ನೇ ಕಪಾಟಗಳಲ್ಲಿ ಕಾಣಿಸಿ ಓದುಗರು ಗ್ರಂಥ ಸಂಗ್ರಹದ ಬಗೆಗಿನ ಕಲ್ಪನೆ/ಭಾವನೆಯನ್ನು ಇದು ಮಾರ್ಪಡಿಸುತ್ತದೆ.

ಬಹಳವಾಗಿ ಗ್ರಂಥನಷ್ಟ ಮತ್ತು ವಿರೋಪವನ್ನು ತಡೆಯಲು ಈಗಾಗಲೇ ಅನುಷ್ಠಾನಗೊಳಿಸಿರುವ ಎಚ್ಚರಿಕೆಗಳನ್ನು ಪರಾಮರ್ಶಿಸಿ, ಪುಸ್ತಕ ಗ್ರಂಥಾಲಯ ಮೇಲ್ಮೈಚಾರಣೆ ಮತ್ತು ಭದ್ರತೆಗಳಲ್ಲಿರಬಹುದಾದ ಕುಂದುಕೊರತೆಗಳನ್ನು ಗುರುತಿಸಿ

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ ಸರಿಪಡಿಸಿಕೊಳ್ಳುವಹುದು. ಎಲ್ಲಕ್ಕೂಂತ ಹೆಚ್ಚಾಗಿ ಪರಿಶೋಧನೆಯ ಸಮಯದಲ್ಲಿ ಹಳೆಯ, ಅನುಪಯುಕ್ತ ಗ್ರಂಥಗಳನ್ನು ಗುರುತಿಸಿ ವಿಸಜೆಸುವಲ್ಲಿ, ವಿರೂಪಗೊಂಡ ಮತ್ತು ಜೀಣಾಗೊಂಡ ಗ್ರಂಥಗಳನ್ನು ರಿಪೇರಿಗಾಗಿ ಅಥವಾ ಕಟ್ಟುಹಾಕಿಸಲು ಗುರುತಿಸಿಕೊಳ್ಳುವುದರ ಜೊತೆಗೆ ಕಪಾಟು ಪಟ್ಟಿ ಚಿಂಟಿ (Shelf list card) ಮತ್ತಿತರ ದಾಖಿಲೆಗಳನ್ನು ವ್ಯವಸ್ಥಿತಗೊಳಿಸಿಕೊಂಡು ಪುಸ್ತಕಗಳ ಮರುಚೋಡಣೆ ಹಾಗೂ ಕಪಾಟುಗಳನ್ನು ಸ್ವಚ್ಛಗೊಳಿಸುವಲ್ಲಿ, ಜನಪ್ರಿಯ ಪುಸ್ತಕಗಳ ಮತ್ತು ಗ್ರಂಥ ಸಂಗ್ರಹದ ಸಮಗ್ರ ಪರಿಚಯವನ್ನು ಸಿಬ್ಬಂದಿಗೆ ಮಾಡಿಕೊಡುವಲ್ಲಿ ಸಹಾಯಕವಾಗುತ್ತದೆ.

### 3. ಗ್ರಂಥಭಂಡಾರದ ಪುಸ್ತಕ ಪರಿಶೋಧನೆಯ ವಿಧಾನಗಳು:

ಈ ಕಾರ್ಯಕ್ರಮ ಮಾತ್ರ ಸಂಸ್ಥೆಯು ಗ್ರಂಥಾಲಯಕ್ಕೆ ಹೊರತಾದ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವಹುದು ಅಥವಾ ಇಲ್ಲದೆ ಇರಬಹುದು. ಗ್ರಂಥ ಸಂಗ್ರಹದ ಕೆಲವು ಪ್ರಕಾರಗಳನ್ನು ಈ ಕ್ಷೀಯೆಯಿಂದ ಹೊರತು ಪಡಿಸಬಹುದು. ಉಳಿದಂತೆ ಪರಿಶೋಧನೆಯ ವಿಧಾನ ಗ್ರಂಥಭಂಡಾರದ ವ್ಯವಸ್ಥೆಯ ಅನುಕೂಲಗಳನ್ನು ಆಧರಿಸಿರುತ್ತದೆ. ಪುಸ್ತಕ ಪರಿಶೋಧನೆಯ ವಿಧಾನಗಳಲ್ಲಿ ಅತ್ಯಂತ ಕಚ್ಚು ವಿಧಾನವೆಂದರೆ ಪುಸ್ತಕಗಳ ಸಂಖ್ಯೆಯನ್ನು ಎಣಿಸಿ ಕಳೆದುಹೋದ ಸಂಖ್ಯೆ ಪಡೆಯುವುದು. ಈ ವಿಧಾನದ ಉಪಯೋಗವೆಂದರೆ, ಕಳೆದ ಪುಸ್ತಕಗಳ ಅಂತಿಮ ಅಂತ ತಿಳಿಯುವುದೊಂದೇ ಆಗಿರುತ್ತದೆ. ಮತ್ತೊಂದು ಹಳೆಯ ಅಪಕ್ಷ ವಿಧಾನದಲ್ಲಿ ಭೌತಿಕವಾಗಿ ಪುಸ್ತಕಗಳನ್ನು ದಾಸ್ತಾನು ಪಟ್ಟಿ/ ಪುಸ್ತಕದೊಂದಿಗೆ (Accession Register) ಹೋಲಿಸುವುದು. ಇದು ಅತ್ಯಂತ ಗೋಚರಾದ ವಿಧಾನವೇ ಅಲ್ಲದೆ ಹೆಚ್ಚು ಸಮಯವನ್ನೂ ಹಿಡಿಯುತ್ತದೆ. ಈ ವಿಧಾನದಲ್ಲಿ ಪುಸ್ತಕ ಪಟ್ಟಿಯನ್ನು (Accession Register) ಜೊತೆಗಿರಿಸಿಕೊಳ್ಳುವುದರಿಂದ, ಪರಿಶೀಲನೆಯ ಗುರುತುಗಳು ಕಡತವನ್ನು ಹಾಳುಗೆಡುವುತ್ತವೆ. ಮತ್ತೊಂದು ಪುಸ್ತಕ ಕ್ರಮ ಸಂಖ್ಯೆ (Accession number) ಯಾಧಾರಿತ ವಿಧಾನದಲ್ಲಿ ಮೊದಲೇ ಬರೆದಿಟ್ಟು/ ಟೈಪ್/ ಮುದ್ರಿಸಿದ ಚಿಂಟಿ (card) ಗಳಲ್ಲಿ ಸಂಖ್ಯೆಗಳನ್ನು ನಮೂದಿಸಿದ್ದು, ಇವನ್ನು ನೂರಿರ ಕಟ್ಟುಗೊಳಿಗಾಗಿ ವಿಂಗಡಿಸಿಕೊಂಡು ಗ್ರಂಥಗಳನ್ನು ತಪಾಸಿಸಲಾಗುತ್ತದೆ.

ಈ ವರಡೂ ವಿಧಾನಗಳು ಅನೇಕ ತಂಡಗಳಾಗಿ ಪರಿಶೋಧ ಕೆಲಸ ಮಾಡಲು ಎಷ್ಟು ಪುಸ್ತಕ ಪಟ್ಟಿಗಳ ಪ್ರತಿಗಳು ಲಭ್ಯವಿದೆ ಎಂಬುದನ್ನು ಅವಲಂಬಿಸಿರುವುದರಿಂದ, ಒಂದಕ್ಕಿಂತ ಹೆಚ್ಚು ಪ್ರತಿಗಳನ್ನು ಉಪಯೋಗಿಸಿದ್ದಲ್ಲಿ ಅವೆಲ್ಲದರ ಸಾರಾಂಶವನ್ನು ವಿವಿಧ ತಂಡಗಳಿಂದ ಪಡೆದು ಕೂಡಿಕರಿಸಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ವಿಳಂಬ ಮತ್ತು ಗೊಂದಲಗೊಳಿಸುವುದರೊಂದಿಗೆ ಹೆಚ್ಚು ಶ್ರಮ ಹಾಗೂ ಸಮಯವನ್ನೂ ಬೇಡುತ್ತವೆ.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈಗ ಪುಸ್ತಕ ಕ್ರಮ ಸಂಖ್ಯೆಗಳನ್ನು ಗಣಕಯಂತ್ರಕ್ಕೆ ಉಣಿಸಿ, ಕಳೆದಿರಬಹುದಾದ ಪುಸ್ತಕಗಳನ್ನು ಗ್ರಂಥಕ್ರಮಸಂಖ್ಯೆಗಳ ರೂಪದಲ್ಲಿ ಪಡೆಯಬಹುದು. ಈ ಸಂಖ್ಯೆಗಳನ್ನು ಗಣಕಯಂತ್ರಕ್ಕೆ ಉಣಿಸುವ ಕೆಲಸವನ್ನು ಬಾರ್‌ಕೋಡ್ ಸ್ಕ್ಯಾನರ್ / ವ್ಯಾಂಡಗಳು ಬಹುವೇಗವಾಗಿಯೂ ಮಿತವೆಚ್ಚದಲ್ಲಿಯೂ ನಿರ್ವಹಿಸುತ್ತವೆ. ಆದರೆ ಇದಕ್ಕಾಗಿ ಎಲ್ಲ ಪುಸ್ತಕಗಳಿಗೂ

ಗ್ರಂಥಾಲಯ ಪ್ರಸ್ತುಕ ದಾಸ್ತಾನು ಪರಿಶೋಧನೆ ಅವುಗಳ ಕ್ರಮ ಸಂಖ್ಯೆಯನ್ನು ಬಾರ್-ಕೋಡ್ ರೂಪದಲ್ಲಿ ಪ್ರಸ್ತುಕದ ಬೆನ್ನೆಲುಬಿಗೆ ಅಂಟಿಸಬೇಕಾಗುತ್ತದೆ. ಈ ಬಾರ್-ಕೋಡ್ ಪ್ರಮಂಬ್ಯೆ ಆಧರಿಸಿದ ಪ್ರಸ್ತುಕ ಪರಿಶೋಧನೆಯು ಗ್ರಂಥಾಲಯದಲ್ಲಿ ಗಣಕಿಕೃತ ಎರವಲು ಪದ್ಧತಿಯನ್ನು ಅಳವಡಿಸಲು ಸಹಕಾರ.

ಪ್ರಸ್ತುಕ ಕ್ರಮ ಸಂಖ್ಯೆಗಳನ್ನು ದೇಶಾ ಕ್ಷಾಪ್ಜರಿಂಗ್ (DCU) ಯಂತ್ರದಲ್ಲಿ ಸಂಗ್ರಹಿಸಿ ನಂತರ ಗಣಕ ಯಂತ್ರಕ್ಕೆ ವರ್ಗಾಯಿಸಿಕೊಂಡು, ಮೊದಲೇ ಅದರಲ್ಲಿರುವ ಗ್ರಂಥಗಳ ಸಂಪೂರ್ಣ ಪಟ್ಟಿಯೊಂದಿಗೆ ಹೋಲಿಸಿದಾಗ ನಾಪತ್ರೆಯಾದ ಪ್ರಸ್ತುಕಗಳ ಪಟ್ಟಿ ಸುಲಭದಲ್ಲಿ ದೊರೆಯುತ್ತದೆ. ಆದರೆ ಇದಕ್ಕಾಗಿ ಪ್ರಸ್ತುಕಗಳಿಗೆ ಬಾರ್-ಕೋಡ್ ಅಂಟಿಸುವುದು ಮತ್ತು ಅದನ್ನು ಓದುವ ಯಂತ್ರವನ್ನು ಗ್ರಂಥಾಲಯ ಹೊಂದಿರುವುದು ಅಗತ್ಯವಿದೆ. ಈ ವಿಧಾನ ಇತ್ತೀಚೆಗೆ ಪ್ರಚಲಿತವಿದ್ದ ಇದರಿಂದ ಗ್ರಂಥಾಲಯ ಸೇವೆಯನ್ನು ವೊಟಕುಗೊಳಿಸದೆ ಅಥವ ಸಾವಜನಿಕ ಉಪಯೋಗಕ್ಕೆ ಗ್ರಂಥಾಲಯವನ್ನು ಮುಚ್ಚಿದೆ, ಹೆಚ್ಚಿನ ಗ್ರಂಥಾಲಯೇತರ ಸಿಬ್ಬಂದಿಯ ಅವಶ್ಯಕತೆಯಿಲ್ಲದೆ ಹೀಗೂ ಕರಾರುವಕ್ಕಾಗಿ, ಪರಿಣಾಮಕಾರಿ ಹಾಗು ಫಲಕಾರಿಯಾಗಿ ಗ್ರಂಥ ಪರಿಶೋಧನೆ ನಡೆಸಲು ಸಾಧ್ಯ. ಉದಾಹರಣೆಗೆ, ಇಸ್ಲಾಮ್ ಉಪಗ್ರಹ ಕೇಂದ್ರದ ಗ್ರಂಥಾಲಯದಲ್ಲಿ ಕಳಿದ ಮೂರು ವರ್ಷಗಳಿಂದ ಈ ವಿಧಾನವನ್ನು ಅನುಸರಿಸುತ್ತಿರುವುದರಿಂದ ಮುಂಚಿನ 2 ಚೀಟಿ ವಿಧಾನಕ್ಕೆ ಹೋಲಿಸಿದರೆ ಶೇ 75 ರಮ್ಮೆ ಸಮಯ ಮತ್ತು ಶ್ರಮ ಉಳಿತಾಯವಾದದ್ದಲ್ಲದೆ ಯಾವ ರೀತಿಯ ಅನುಮಾನವಿಲ್ಲದೆ ನಿರ್ವಿರವಾದ ಪರಿಶೋಧನೆಯ ಪಲಿತಾಂಶವನ್ನು ಪಡೆಯಲಾಯಿತು. ಬಾರ್-ಕೋಡ್ ವಿದಾನದಲ್ಲಿ ಗಂಟೆಗೆ ಸುಮಾರು 800 ಪ್ರಸ್ತುಕಗಳನ್ನು ಪರಿಶೋಧಿಸಿದರೆ, ಮುಂಚಿನ 2 ಚೀಟಿ ವಿಧಾನದಲ್ಲಿ 170 ಪ್ರಸ್ತುಕಗಳನ್ನು ಮಾತ್ರ ಪರಿಶೋಧಿಸಲು ಸಾಧ್ಯವಾಗುತ್ತತು. ಸುಮಾರು 17000 ಗ್ರಂಥಗಳನ್ನು (ನಿಯತಕಾಲಿಕೆಗಳನ್ನು) ಮೂರು ದಿನಗಳಲ್ಲಿ ಒಬ್ಬರೆ ಪರಿಶೋಧಿಸಲು ಸಾಧ್ಯವಾಯಿತು. ಬಾರ್-ಕೋಡ್ ತಂತ್ರಜ್ಞಾನ ಮತ್ತು ಆದರ ಇತರ ಉಪಯುಕ್ತತೆಗಳು ಈ ಲೇಖನಕ್ಕೆ ಹೊರತಾದದ್ದು. ಹೆಚ್ಚಿನ ಗ್ರಂಥಾಲಯಗಳಲ್ಲಿ ಜನಪ್ರಿಯವಾದ, ನಂಬಿಲಹಕವಾದ ಹಾಗೂ ಚುರುಕಾದ ಮತ್ತೊಂದು ವಿದಾನವೆಂದರೆ ಪ್ರಸ್ತುಕ ಚೀಟಿಗಳ ವಿಧಾನ. ಇದರಲ್ಲಿ 2 ವಿಧದ ಬಣ್ಣದ ಚೀಟಿಗಳನ್ನು (card) ತಯಾರಿಸಿ ಒಂದನ್ನು ಗ್ರಂಥದಲ್ಲಿಯೂ ಮತ್ತೊಂದನ್ನು ಕಪಾಟು ಪಟ್ಟಿ ಚೀಟಿಗಳಾಗಿಯೂ ಇಡಲಾಗುತ್ತದೆ. ಪರಿಶೋಧನೆಯ ಸಂದರ್ಭದಲ್ಲಿ ಇವೆರಡನ್ನು ಅದಲು ಬದಲು ಮಾಡಿ ಕಪಾಟಿನಲ್ಲಿ ಅಂತ್ಯದಲ್ಲಿ ಉಳಿದ ಒಂದು ಬಣ್ಣದ ಚೀಟಿಗಳಿಂದ ಕಳೆದಿರುವ ಪ್ರಸ್ತುಕಗಳ ಪಟ್ಟಿ ತಯಾರಿಸಬಹುದು. ಪ್ರಸ್ತುಕ ಚೀಟಿಗಳ ಎರಡನೆ ಪ್ರತಿಗಳನ್ನು ಕಪಾಟುಗಳಲ್ಲಿ ಪ್ರಸ್ತುಕಗಳನ್ನು ಜೋಡಿಸಿರುವ ಕ್ರಮದಲ್ಲೇ ಜೋಡಿಸುವುದರಿಂದ ಈ ವಿದಾನವು ಸುಲಭದಲ್ಲಿ ಆನೇಕ ತಂಡಗಳು ಒಟ್ಟಿಗೆ ಕೆಲಸ ಮಾಡಲು ಅನುವು ಮಾಡಿಕೊತ್ತದೆ.

#### 4. ಗ್ರಂಥನಷ್ಟು ತಡೆಯುವ ಕ್ರಮಗಳು:

ಪರಿಶೋಧನೆಯ ಪರಿಣಾಮಗಳನ್ನು ಅವಲೋಕಿಸಿದಾಗ ಸಧ್ಯದ ಭದ್ರತಾ ವ್ಯವಸ್ಥೆಯ ಸಮರ್ಪಕತೆಯು ಅರಿವುಂಟಾಗುತ್ತದೆ. ಭದ್ರತೆಯನ್ನು ಮತ್ತೊಮ್ಮೆ ಹೆಚ್ಚಿಸ ಬೇಕೇ, ಬೇಡವೇ? ಎಂಬುದು ಗ್ರಂಥಾ ಪರಿಶೋಧನೆಯ ಪಲಿತಾಂಶದಿಂದ ತಿಳಿದು ಬರುವುದರಿಂದ ಇದು ಪರಿಶೋಧನೆಯ ಬಹು ಮುಖ್ಯ ಉಪಯೋಗವಾಗಿದೆ. ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಕೈಗೊಳ್ಳುವ ಭದ್ರತಾ ವ್ಯವಸ್ಥೆಗಳೆಂದರೆ.

೧. ಗ್ರಂಥಾಲಯದ ಆಗಮನ ಮತ್ತು ನಿಗದಿಮನಕ್ಕೆ ಒಂದೇ ದಾಖಲೆ ಬಳಸುವುದು.
೨. ಸ್ವಂತ ವಸ್ತು, ಪ್ರಸ್ತುತಗಳನ್ನು ಗ್ರಂಥಾಲಯದೊಳಗೆ ತರಲು ಅನುಮತಿಸಿದರುವುದು
೩. ಎಲ್ಲಾ ಕೆಟಿಕೆಗಳಿಗೂ ಪ್ರಸ್ತುತಗಳನ್ನು ಸುಲಭದಲ್ಲಿ ರವಾನಿಸಲಾಗದಂತೆ ಜಾಲರಿ (grill) ಹಾಕಿಸುವುದು.
೪. ಮುಖ್ಯದಾಖಲೆ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸುವುದು.
೫. ಗ್ರಂಥಗಳನ್ನು ಅಯಸ್ಸಾಂತೀಯಗೊಳಿಸಿ ದಾಖಲಾ ಬಳಿ ತಪಾಸಿಸುವಾಗ ಎಚ್ಚರಿಕೆಯ ಫಂಟೆಗಳನ್ನು ಅಳವಡಿಸುವುದು ಮತ್ತು ಇತರ ವಿದ್ಯುನ್‌ನಾನ್ ಗ್ರಂಥ ಭದ್ರತೆ, ಅಂತರ ದೂರದರ್ಶನ (CCTV) ವ್ಯವಸ್ಥೆ, ನಷ್ಟದ ಸುರಕ್ಷತೆಗೆ ವಿಮೆ ಮಾಡಿಸುವುದು ಇತ್ತೂದಿ ಸಾಧ್ಯವಿದ್ದರೂ ಅವು ತುಂಬಾ ದುಭಾರಿ ವ್ಯವಸ್ಥೆಗಳು.
೬. ಗ್ರಂಥಾಲಯದಲ್ಲಿ ಮುಕ್ತ ಒದುಗ ವ್ಯವಸ್ಥೆಯ (open access) ಜೊತೆಗೆ ಹೆಚ್ಚು ಹೊತ್ತು ಗ್ರಂಥಾಲಯವನ್ನು ತೆರೆದಿಡುವುದು, ಉಚಿತವಾಗಿ ಅಥವ ಕಡಿಮೆ ದರದಲ್ಲಿ xerox ಪ್ರತಿಗಳನ್ನು ಮಾಡಿಕೊಳ್ಳುವ ವ್ಯವಸ್ಥೆ ಮತ್ತು ಮುಕ್ತ ಎರವಲು ಪದ್ಧತಿ ಇತ್ತೂದಿ.

ಮೊದಲ ಐದು ಕ್ರಮಗಳೂ ರಕ್ಷಣೆಯ ಕ್ರಮಗಳಾದರೆ, ಅರನೆಯದು ಗ್ರಂಥಪಾಲಕನ ಸೇವಾ ಮನೋಭಾವ ಮತ್ತು ಗುಣಾತ್ಮಕ ಧೋರಣೆಯನ್ನು ಬಿಂಬಿಸುತ್ತದೆ. ಆದರೆ ಈ ಯಾವುದೆ ಕ್ರಮಗಳ ಅನುಷ್ಠಾನದಲ್ಲಿ ಒದುಗರಿಗಾಗಲೇ, ಸಿಬ್ಬಂದಿಗಾಗಲೇ ಮುಜುಗರವಾಗದಂಧರ ವಾತಾವರಣವನ್ನು ನಿರ್ಮಿಸಿ, ಸ್ವೇಚ್ಛಾ ವರ್ತನೆಯ ವರ್ತನೆಯ ಅಳವಡಿಕೆಯು ಗ್ರಂಥಪಾಲಕನ ಜನಪ್ರಿಯತೆಗೂ ಮತ್ತು ನಿರ್ದೇಶನಗಳ ಪಾಲನೆಗೂ ಸಹಾಯಕವಾಗುತ್ತದೆ.

## 5. ಗ್ರಂಥನಷ್ಟುದ ಜವಾಬ್ದಾರಿ, ನಷ್ಟದ ಫೋರ್ಮಾಟ್ ಮತ್ತು ನಷ್ಟ ಮನ್ಯ ಮಾಡಿಸುವುದು:

ಜೀವಂತ ಸಂಸ್ಥೆಗಳು ಯಾವಾಗಲಾದರೊಮ್ಮೆ ನಷ್ಟ ಅನುಭವಿಸುವುದು ಸ್ವಾಭಾವಿಕ. ನಷ್ಟ ಮಾರುಕಟ್ಟೆಯ ಏರುಪೇರು, ಮೋಸ, ಕಳಪು, ಪ್ರಕೃತಿ ವಿಕೋಪ, ಹಿಂದೆ ಪಡೆಯಲಾಗದ ಸಾಲ/ಮುಂಗಡ, ವಿಪಲ ಪ್ರಾಯೋಗಿಕತೆಯಿಂದಾದ ನಷ್ಟ, ಸಾಗಣೆ ನಷ್ಟ, ದುರುಪಯೋಗ, ಇತ್ತೂದಿಗಳಿಂದ ಇರಬಹುದು. ಸಾವಜನಿಕ ಸೇವೆಯಲ್ಲಿ ನಿರತವಾದ ಗ್ರಂಥಾಲಯಗಳು ಇಂಥರೆ ನಷ್ಟದಿಂದ ಹೊರತಾದವೂ ಅಲ್ಲ ಮತ್ತು ಅವುಗಳ ನಷ್ಟ ಇತರ ಸಂಸ್ಥೆಗಿಂತ ಯಾವ ದೃಷ್ಟಿಯಿಂದಲು ಹೆಚ್ಚು ಅಲ್ಲ ಹಾಗೂ ಹೆಚ್ಚು ಅನಪೇಕ್ಷಿತೇಯವೂ ಅಲ್ಲ.

ಗ್ರಂಥ ನಷ್ಟವನ್ನು ತಡೆಯಲು ಅವಶ್ಯಕ ಕ್ರಮಗಳನ್ನು ಕ್ಯಾಗೊಂಡಕೊಡಲೆ ಜವಾಬ್ದಾರಿ ಮುಗಿಯುವುದಿಲ್ಲ. ಏಕೆಂದರೆ ಎಷ್ಟು ಬಿಗಿ ವ್ಯವಸ್ಥೆ ಅಳವಡಿಸಿದರೂ ಮುಕ್ತ ಒದುಗ (open access) ವ್ಯವಸ್ಥೆಯಲ್ಲಿ ಎಂಥದ್ದೇ ಕ್ರಮವೂ ಸಂಪೂರ್ಣ ನಷ್ಟವನ್ನು ತಡೆಯಲು ಸಾಧ್ಯವಿಲ್ಲ. ಕೆಲವೇ ಸಂಖ್ಯೆಯಲ್ಲಿದ್ದರೂ ಕಳುವಿನ ಅಭ್ಯಾಸವಿರುವ, ಪ್ರಸ್ತುತಗಳ ಬಗ್ಗೆ ಅತಿ ಹೀಗೆಯಿರುವ ಕೆಲವು ‘ಸಚ್ಚ ಕಳ್ಳರನ್ನು’ ತಪ್ಪಿಸಲು ಸಾಧ್ಯವಿಲ್ಲ. ಯಾವ ಗ್ರಂಥಗಳು ಕಳುವಾಗಿವೆ ಮತ್ತು ಮುಂದೆ ಯಾವುದನ್ನು ನಾವು ಮನ್ಯ ಮಾಡಬಹುದಾದ ಎಂ.ಎಸ್.ಶ್ರೀಧರ್

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ ನಷ್ಟಾಗಿ ಎಂದು ಪರಿಗಣಿಸುತ್ತೇವೆ ಎಂಬುದನ್ನು ಸಂಬಂಧಪಟ್ಟವರಲ್ಲಿ ವಿವರಿಸಿ ನಷ್ಟವನ್ನು ಫೋಷಿಸಬೇಕಾಗುತ್ತದೆ. ಕಳೆದು ಹೋದ ಪುಸ್ತಕಗಳ ಪಟ್ಟಿಯನ್ನು ಸೂಕ್ತವಾಗಿ ಅವಲೋಕಿಸುವುದು, ಎಂತಹ ಪುಸ್ತಕಗಳು ಕಳೆದಿವೆ ಯಾವ ವಿಷಯದ ಬಗೆಗಿನ ಪುಸ್ತಕಗಳು ಹೆಚ್ಚು ಕಳೆದಿವೆ ಅವಗಳ ಬೆಲೆ ಕೊಳ್ಳುವ ಸರಾಸರಿ ಬೆಲೆಯಷ್ಟಿದೆಯೇ ಇತ್ತಾದಿ ವಿಚಾರಗಳನ್ನು ಪರಿಗಣಿಸಿ ನಷ್ಟವನ್ನು ಮನ್ನಾ ಮಾಡುವ ಅಧಿಕಾರಿಗೆ ಸಮಜಾಯಿಸಿ ನೀಡುವುದು ಅಗತ್ಯ (ಅನುಭಂಗ || ನೋಡಿ). ಆಲ್ಲದೆ ಗ್ರಂಥಾಲಯಕ್ಕಾದ ಒಟ್ಟು ನಷ್ಟ ಕಾಲಿದೆಯ ಮಿತಿಯಲ್ಲಿ ಇದೆಯೇ ಮತ್ತು ಒಟ್ಟು ನಷ್ಟವನ್ನು ಗ್ರಂಥಾಲಯದ ಗ್ರಂಥ ಸಂಗ್ರಹದ ಮೌಲ್ಯ, ಓದುಗರ ಸಂಖ್ಯೆ, ಪುಸ್ತಕಗಳ ಉಪಯೋಗ(ಎರವಲು) ಸಂಖ್ಯೆ, ವಿಳಂಬವಾಗಿ ಹಿಂದಿರುಗಿಸಿದ ಪುಸ್ತಕಗಳಿಂದ ಶೇಖರಿಸಿದ ದಂಡದ ಹಣ, ಇತ್ತಾದಿಗಳೊಂದಿಗೆ ಹೋಲಿಸುವುದು ಉಚಿತ (ಅನುಭಂಗ | ನೋಡಿ).

ಹೆಚ್ಚಿನ ಗ್ರಂಥಪಾಲಕರ ದುಸ್ಹಷ್ಟದ ಮೂಲ ಲೆಕ್ಕ ಪರಿಶೋಧಕರ (Auditor) ಮುಜುಗರ ಉಂಟುಮಾಡಬಹುದಾದಂತಹ ವಾಣಿಕ ಪ್ರಶ್ನಾವಳಿಗಳಲ್ಲಿ ಅಡಗಿದೆ. ಈ ಲೆಕ್ಕ ಪರಿಶೋಧಕರು ಪುಸ್ತಕ ದಾಸ್ತಾನಿನ ಪರಿಶೋಧನೆ ಏತಕ್ಕೆ ನಡೆಸಿಲ್ಲ, ನಡೆಸಿದ್ದರೆ ಎಷ್ಟು ಪುಸ್ತಕಗಳ ನಷ್ಟವಾಗಿದೆ, ಹೇಗೆ ನಷ್ಟವಾಗಿದೆ, ಈ ನಷ್ಟವನ್ನು ಭರಿಸುವವರು ಯಾರು, ಅವರ ವಿರುದ್ಧ ಕ್ರಮ ಏಕೆ ತೆಗೆದುಕೊಡಿಲ್ಲ, ಇತ್ತಾದಿ ಪ್ರಶ್ನೆಗಳ ಮುಳೆಯನ್ನೇ ಸುರಿಸುತ್ತಾರೆ. ಈ ಸಂದರ್ಭದಲ್ಲಿ ನಷ್ಟದ ಹೊಣಣಾರರು ಯಾರು? ಎಂದು ಕೇಳಲ್ಪಡುವ ಪ್ರಶ್ನೆಯು ಸೂಚ್ಯವಾಗಿ ಗ್ರಂಥಪಾಲಕರನ್ನು ಅಥವಾ ಗ್ರಂಥಾಲಯದ ಒಟ್ಟು ಸಿಬ್ಬಂದಿಯನ್ನೇ ಗುರಿಯಾಗಿರಿಸಿಕೊಂಡಿರುತ್ತದೆ. ಓದುಗರು ಎರವಲು ಪಡೆದ ಗ್ರಂಥಗಳನ್ನು ಕಳೆದುಕೊಡಾಗ ಅವರಿಂದ ಅದರ ಮೌಲ್ಯವನ್ನು ಮುಲಾಚಿಲ್ಲದೆ ವಸೂಲಿಮಾಡುವ ಗ್ರಂಥಪಾಲಕ ತನ್ನ ಸುಪರ್ವಿಸನಲ್ಲಿರುವ ಗ್ರಂಥ ನಷ್ಟಕ್ಕೆ ತಾನೇ ಹೊಣಣಾರನಾಗಬೇಕು ಎಂದು ಅಲೋಚಿಸುವವರೂ ಇದ್ದಾರೆ. ಅದರೆ ಈ ಸಂದರ್ಭದಲ್ಲಿ ಗ್ರಂಥಪಾಲಕನು ಆ ಗ್ರಂಥಾಲಯದ ಕಾರ್ಯನಿರ್ವಾಹಕನೇ ಹೊರತು ಅರಕ್ಷಕನಲ್ಲಿ ಎಂಬ ಅಂಶವನ್ನು ಇವರು ಮರೆತಿರುತ್ತಾರೆ. ಯಾವುದೇ ಸಂಸ್ಥೆಯಲ್ಲಿ ಒಳಕೆಯ ವಸ್ತುಗಳ ಉಗ್ರಾಣ/ದಾಸ್ತಾನುಗಳಲ್ಲಿ ನಷ್ಟವು ಸರ್ವೇ ಸಾಮಾನ್ಯವಾಗಿದೆ, ಅದರೆ ಗ್ರಂಥ ನಷ್ಟಕ್ಕೆ ಮಾಡುವಷ್ಟು ವ್ಯಾಘರ ರಂಪವನ್ನು ಇನ್ನಿತರ ವಸ್ತುಗಳ ನಷ್ಟವಾದಾಗ ಮಾಡುವುದಿಲ್ಲ. ಈ ಗ್ರಂಥ ಪರಿಶೋಧನೆಯ ಕಾರ್ಯವನ್ನು ಗ್ರಂಥಪಾಲಕನನ್ನು ಶಿಕ್ಷಿಸಲು ಉಪಯೋಗಿಸುವ ನೇಪ/ಆಯುಧವೆಂಬ ನಿಗೂಢ ನಿಲುವಿನೊಂದಿಗೆ ಆರಂಭಿಸುವ ಪರಿಪಾಠವೂ ಇದೆ. ಒಬ್ಬ ಗ್ರಂಥಪಾಲಕ ತನ್ನ ಗ್ರಂಥಾಲಯದ ಸೇವೆಯನ್ನು ವಿಸ್ತರಿಸುತ್ತಾ, ಗ್ರಂಥ ನಷ್ಟಕ್ಕೆ ಕಾರಣವಾಗುವವರನ್ನು ವಿರೋಧಿಸುತ್ತಾ/ಶಿಕ್ಷಿಸುತ್ತಾ ಓದುಗರು ಕಳೆದ ಗ್ರಂಥಗಳಿಗೆ ಅವಗಳ ಬೆಲೆಯ ಎರಡು ಅಥವ ಮೂರರಷ್ಟನ್ನು ವಸೂಲಿ ಮಾಡುತ್ತಾ ಓದುಗರ ವಾನಸ್ಪತಿ ದ್ವೇಷಕ್ಕೆ ಅನಿವಾರ್ಯವಾಗಿ ಗುರಿಯಾಗುವ ಸಾಧ್ಯತೆ ಇದೆ.

ಯಾವುದೇ ಸಂಸ್ಥೆಯಲ್ಲಿ ಉಗ್ರಾಣ ಸಂಬಂಧಿ ವಸ್ತುಗಳ ನಷ್ಟಕ್ಕೆ ಹೋಲಿಸಿದಲ್ಲಿ ಗ್ರಂಥ ನಷ್ಟವು ತುಂಬಾ ಕನಿಷ್ಠವಾಗಿ ಒಂದು ಸಣ್ಣ ಸಾಮಾನ್ಯ ವಿಷಯವನ್ನು ಇತ್ತದೆ. ಉಗ್ರಾಣದಲ್ಲಿ ವಸ್ತುಗಳನ್ನು ಬೀಗ ಮುದ್ದೆಯಲ್ಲಿಟ್ಟು ಕಾಯ್ದು ಅವುಗಳನ್ನು ಇತರರಿಗೆ ಎರವಲು ಕೊಡದೆ ವೈಯಕ್ತಿಕವಾಗಿ ಉಪಯೋಗಿಸಲಾಗುತ್ತದೆ ಮತ್ತು ಪ್ರತಿಯೊಂದು ವಸ್ತುವನ್ನೂ ಜವಾಬ್ದಾರಿ ಪತ್ರಗಳೊಡನೆ ವ್ಯವಹರಿಸಲಾಗುತ್ತದೆ. ಅದರೆ ಗ್ರಂಥಾಲಯಗಳಲ್ಲಿ ಮುಕ್ತ ಓದುಗ ವ್ಯವಸ್ಥೆ ಇದ್ದು ಒಂದೇ ಗ್ರಂಥವು ಅನೇಕರಿಂದ ಗ್ರಂಥಾಲಯದ ಒಳಗೆ ಮತ್ತು ಹೊರಗೆ ಉಪಯೋಗಿಸಲ್ಪಡುತ್ತದೆ. ಮುಖ್ಯವಾಗಿ ಉಗ್ರಾಣಗಳಲ್ಲಿರುವಂತಲ್ಲದೆ ಗ್ರಂಥಾಲಯ ಸಿಬ್ಬಂದಿ ಕೇವಲ ಗ್ರಂಥಗಳ ದಾಸ್ತಾನು ನೋಡಿಕೊಳ್ಳಲು ಮಾತ್ರವಲ್ಲದೆ ಗ್ರಂಥಾಲಯದ ಆತ್ಮವಾದ ಸೇವೆಗಳನ್ನೂ ಒದಗಿಸುವಲ್ಲಿ ತೊಡಗಿರುತ್ತಾರೆ.

ಗ್ರಂಥಾಲಯ ಪ್ರಸ್ತುತ ದಾಸ್ತಾನು ಪರಿಶೋಧನೆ ಮತ್ತು ವ್ಯವಸ್ಥೆಯನ್ನು ಪರಿಕೊಳ್ಳಲು ಹಾಲು ಹಾಲು ಮತ್ತು ಕಾಲೇಜು ಗ್ರಂಥಾಲಯಗಳು ಮುಕ್ತ ಒದುಗ (open access) ವ್ಯವಸ್ಥೆಯನ್ನು ಅಳವಡಿಸಿದೆ ಇಂದಿನ ವಿದ್ಯಾರ್ಥಿಗಳನ್ನು ಸೂಪರ್ ಬಜಾರುಗಳಲ್ಲಿ ದೊರೆಯುವಂತಹ ಸೂಕ್ತ ಪರಾಮರ್ಷನೆಯ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿರುವುದಲ್ಲದೆ ಗ್ರಂಥನಷ್ಟು ಮನ್ನಾ ಮಾಡಲು ಅವಶ್ಯವಾದ ಮತ್ತು ಮುಖ್ಯವಾದ ಸಮಜಾಯಿಷಿಯನ್ನೇ ಇಲ್ಲವಾಗಿಸಿದೆ. ಈ ಎಲ್ಲಾ ಸಂದರ್ಭಗಳನ್ನೂ ಅವಲೋಕಿಸಿದಾಗ ಗ್ರಂಥನಷ್ಟುವನ್ನು ಸಂಪೂರ್ಣವಾಗಿ ತಡೆಯುವುದು ಅಸಂಭವವೆಂಬುದು ವೇದ್ಯವಾಗುತ್ತದೆ. ಆದರೆ ಇದಕ್ಕಾಗಿ ಉಗ್ರಾಜದಂಫ ಬೀಗಮುದ್ದೆಯ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಸೇವಾಮನೋಧಾವದ ತತ್ವಕ್ಕೆ ಸಂಪೂರ್ಣ ಹಿನ್ನಡೆಯಾಗಿ ಗ್ರಂಥಾಲಯದ ಪ್ರಾಣ ಪ್ರಯೋಜನ ಒದುಗರಿಗೆ ದೊರೆಯುವುದಿಲ್ಲ. ಗ್ರಂಥಾಲಯದ ದಾಸ್ತಾನು ಪರಿಶೋಧನೆಯ ಪರಿಣಾಮಗಳು ಸೇವೆಯಹಾದಿಯಲ್ಲಿ ತೊಡಕಾಗಬಾರದು. ಗ್ರಂಥಾಲಯದ ಕಾಯಿದೆ, ಕಾನೂನು ನಿರ್ಧರಿಸುವ ಮತ್ತು ಅಡಳಿತದ ಜವಾಬ್ದಾರಿಯನ್ನು ಗ್ರಂಥಾಲಯ ಸಮಿತಿ ಮತ್ತು ಉನ್ನತೆ ಅಧಿಕಾರಿಗಳು ಹೊಂದಿದ್ದಾಗೂ ಪ್ರಸ್ತುತಗಳ ನಷ್ಟಕ್ಕೆ ಗ್ರಂಥಪಾಲಕ ಅಥವ ಗ್ರಂಥಾಲಯ ಸಿಬ್ಬಂದಿಯನ್ನಷ್ಟೇ ಹೊಣೆಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸುವುದು ಉಚಿತ. ಗ್ರಂಥನಷ್ಟಕ್ಕೆ ಗ್ರಂಥಪಾಲಕ/ಗ್ರಂಥಾಲಯ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿಸಿದರೆ ಅವರಿಗೆ ಅದಕ್ಕಾಗಿ ವಿಶೇಷ ಭಕ್ತೆಯನ್ನು (ಹಣಕಾಸು ಲೆಕ್ಕಾಧಿಕಾರಿಗಳಿಗೆ ನೀಡಿವಂತೆ) ಕೊಡಬೇಕಾಗುತ್ತದೆ. ಇದರೊಂದಿಗೆ ಗ್ರಂಥನಷ್ಟವನ್ನು ಅದ್ವಾ ಕಡಿಮೆಮಾಡಲು ಗ್ರಂಥಾಲಯದ ಕೆಲವು ಕಾನೂನುಗಳನ್ನು/ಪದ್ಧತಿಗಳನ್ನು ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕೊಟ್ಟರೆ ಅವರಲ್ಲಿ ಕೊಂಡ ನೆಮ್ಮೆದಿ ಮತ್ತು ವಿಶ್ವಾಸವನ್ನು ತರಬಹುದು. ಗ್ರಂಥಾಲಯದ ಮತ್ತು ಒದುಗ ವ್ಯವಸ್ಥೆ ಗ್ರಂಥ ಸಷ್ಟು ಒಂದು ಸೇವಾ ವ್ಯವಸ್ಥೆಯ ವ್ಯವಹಾರಿಕ ನಷ್ಟ (operational loss) ಮತ್ತು ಇದು ಸರ್ವೇ ಸಾಮಾನ್ಯ ಎಂಬುದನ್ನು ಎಲ್ಲರೂ ಮನಗಾಣಿಸೇಕು.

ಆದರೂ ಈ ಜವಾಬ್ದಾರಿಯ ತಲೆಹೊರೆಯನ್ನು ಕಳೆಯಲು ಗ್ರಂಥನಷ್ಟವನ್ನು ಇತರ ಯಾವುದೇ ದಾಸ್ತಾನಿನ ನಷ್ಟದಂತೆಯೇ ಪರಿಗಳಿಸಿ ನಿಯೋಚಿತ ಅಧಿಕಾರಿಯಿಂದ ಮನ್ನ ಮಾಡಿಸಬೇಕಾಗುತ್ತದೆ. ಈ ನಷ್ಟವು ಅಸಾಮಾನ್ಯವಾಗಿದ್ದರೆ ಅಥವ ಅತಿ ಹೆಚ್ಚಾಗಿ/ಸಂಶಯಾಸ್ಪದವಾಗಿದ್ದರೆ ಮಾತ್ರ ಗ್ರಂಥಪಾಲಕ ಮತ್ತು ಅತನ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಬೇಕಾಗುತ್ತದೆ. ಇದಕ್ಕಾಗಿ ಗ್ರಂಥನಷ್ಟದ ಮೀತಿಯನ್ನು ಸ್ವಷ್ಟಪಡಿಸುವ, ಒಂದು ಸ್ವಷ್ಟ ನಿರ್ದೇಶನದ ಅಗತ್ಯವಿದೆ. ಇಂಥದೇ ಒಂದು ಕೇಂದ್ರ ಸರ್ಕಾರದ ಕಾಯಿದೆ ನಿರ್ದೇಶನ ಇದೆ (ಗ್ರಂಥಖಣ ನೋಡಿ). ಅದರಲ್ಲಿ ಭಾರತ ಸರ್ಕಾರದ ಉಪಕಾರ್ಯದಶಿಯ ಹುದ್ದೆಗೆ ಸಮಾನಾಂತರ ಅಥವ ಅದಂಕಿಂತಲೂ ಹೆಚ್ಚಿನ ಹುದ್ದೆಯಲ್ಲಿದ್ದು ಅರ್ಥಕ ಅಧಿಕಾರವುಳ್ಳ ವಿಭಾಗ ಮುಖ್ಯಸ್ಥರಾದ ಗ್ರಂಥಪಾಲಕರು, ಗ್ರಂಥನಷ್ಟವನ್ನು ಅರ್ಥಕ ಮೀತಿ ಮತ್ತು ಅಧಿಕಾರವನ್ನು ಗಮನದಲ್ಲಿಟ್ಟುಕೊಂಡು, ಕಳೆದುಹೋದ ಪಟ್ಟಿಗೆ ಸೇರಿಸಿ ಮನ್ನ ಮಾಡಿಸಬಹುದಾಗಿದೆ. ಈ ಕಾಯಿದೆ ಉಪಯೋಗಿಸಿದ ಪ್ರತಿ ಸಾವಿರಗ್ರಂಥಕ್ಕೆ ನಾಲ್ಕು ಗ್ರಂಥನಷ್ಟವನ್ನು ಮನ್ನ ಮಾಡಬಹುದಾದ ಸಾಮಾನ್ಯ ಮೀತಿ ಎಂದು ಪರಿಗಳಿಸಿದೆ. ಆದರೆ, ರೂ. 200/- ಕ್ಕಿಂತಲೂ ಹೆಚ್ಚಿನ (ಈ ಮೀತಿಯನ್ನು ದಶಕಗಳ ಹಿಂದೆ ನಿರ್ದರ್ಶಿಸ್ತು ಇದರ ಪರಿಷ್ಠಿಕಣ ಅಗತ್ಯವಿದೆ) ವಿಶೇಷ ರೀತಿಯ ಮತ್ತು ಸುಲಭಲಭ್ಯವಲ್ಲದ ಪ್ರಸ್ತುತಗಳ ನಷ್ಟವನ್ನು ವಿಚಾರಣೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಇದೇ ನಿರ್ದೇಶನದಲ್ಲಿ ವಿರೂಪಗೊಂಡ/ಅಪ್ರಸ್ತುತವಾದ/ಬೀಳಣಗೊಂಡ ಪ್ರಸ್ತುತಗಳನ್ನು ಗ್ರಂಥಪಾಲಕ ಯಾವ ತೊಡಕೂ ಇಲ್ಲದೆ ವಿಸರ್ವಿಸುವುದಕ್ಕೆ ಅನುಮತಿ ಇದೆ.

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ ಇಂಥ ಯಾವುದೇ ಸ್ವಷ್ಟ ಕಾಲಿದೆಯ/ನಿರ್ದೇಶನದ ಅನುಪಸ್ಥಿತಿಯಲ್ಲಿ ಸಾಮಾನ್ಯವಾಗಿ ಗ್ರಂಥಪಾಲಕರು ಮಾರ್ಗ ದರ್ಶನಕ್ಕಾಗಿ ಇತರ ಗ್ರಂಥಾಲಯಗಳಿಂದ ನೋಡುತ್ತಾರೆ ಮತ್ತು ಇತರ ಗ್ರಂಥಾಲಯಗಳಲ್ಲಿರುವ ವಿಧಾನ ಮತ್ತು ನಷ್ಟದ ಹೊತ್ತುವನ್ನು ನಮೂದಿಸಿ ವಿವರಣೆ ನೀಡಿ ಅಪಾಯದಿಂದ ಪಾರಾಗಲು ಪ್ರಯತ್ನಿಸುತ್ತಾರೆ. ಅಲ್ಲಲ್ಲಿ ಅಪ್ರಾಮಾಣಿಕ ವಿಧಾನದಲ್ಲಿ ನಿಜವಾದ ನಷ್ಟಕ್ಕಿಂತಲೂ ಕಡಿಮೆ ಘೋಷಿಸಿ ಈ ವೃತ್ತಿ ಸಂಬಂಧಿ ಅಪಾಯದಿಂದ ಪಾರಾಗುವ ಉದಾಹರಣೆಗಳೂ ಇವೆ. ಆದರೆ ಇದರಿಂದಾಗಿ ಈ ಪರಿಶೋಧನೆಯ ನಿಜವಾದ ಉದ್ದೇಶಕ್ಕೆ ಧಕ್ಕೆಯುಂಟಾಗುತ್ತದೆ. ಕೇಂದ್ರ ಸರ್ಕಾರದ GFR ಕಾಲಿದೆಗೆ (ಗ್ರಂಥಿಯಣ ನೋಡಿ) ತತ್ವವನಾದ ರಾಜ್ಯ ಸರ್ಕಾರ ಕಾಲಿದೆಯ ಮತ್ತು ನಿರ್ದೇಶನದ ಅವಶ್ಯಕತೆ ರಾಜ್ಯ ಸರ್ಕಾರದ ಸ್ವಾ ಮ್ಯಾದ ಗ್ರಂಥಾಲಯಗಳಿಗೆ ಜರೂರಾಗಿದೆ.

## **6. ಪರಿಸರಮಾಪ್ತಿ:**

ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆಯು ಬೇದದ ಆದರೆ ಬೆಂಬಿಡದ ಭೂತವಲ್ಲ, ಇದರಿಂದ ತೊಂದರೆಗಳಿರುವಂತೆ ಪ್ರಯೋಜನಗಳೂ ಇವೆ. ಈ ಕ್ರಮವನ್ನು ಚುರುಕಾಗಿ, ಪರಿಣಾಮಕಾರಿಯಾಗಿ ಮಾಡಿ ಮುಗಿಸಬಲ್ಲ ಕೆಲವು ವಿಧಾನಗಳಿವೆ. ಆದರೆ ಕೆಲವು ವಿದಾನಗಳ ವೆಚ್ಚವು ಅಂದಾಜಿಸಿದ ನಷ್ಟದ ಹೊತ್ತುಕ್ಕಿಂತಲೂ ಹೆಚ್ಚಾಗಿ ಅವಗಳಿಂದುಂಟಾಗುವ ಪ್ರಯೋಜನಗಳನ್ನೂ ಮೀರಬಹುದು. ಗ್ರಂಥನಷ್ಟಕ್ಕೆ ಗ್ರಂಥಪಾಲಕನನ್ನೇ ಹೊಣಣಾರಣಾಗಿಸುವ ಕ್ರಮವು ಗ್ರಂಥಪಾಲಕರ ವೃತ್ತಿಸಂಬಂಧಿ ಅಪಾಯವಾಗಿ ಪರಿಣಮಿಸಿದೆ. ಇದಲ್ಲದೆ ಗ್ರಂಥಾಲಯಗಳು ಸೇವಾ ಕೇಂದ್ರಗಳಿಂದೂ ಪುಸ್ತಕಗಳು ಉಪಯೋಗದಿಂದಲೇ ಮೌಲ್ಯ ವ್ಯದ್ದಿ ಮಾಡಿಕೊಳ್ಳುತ್ತವೆಂಬ ಭಾವದಿಂದ ದೂರ ಸರಿದು, ಗ್ರಂಥಪಾಲಕರು ತಮ್ಮ ಸುರಕ್ಷತೆಗಾಗಿ ಮತ್ತು ಗ್ರಂಥಗಳು ನಷ್ಟವಾಗೇ ಉಳಿದರಷ್ಟೇ ಸಾಕು ಎಂಬ ಅಪಾಯಕಾರಿ ಮನೋಭಾವ ಬೆಳೆಸಿಕೊಳ್ಳುವಂತಹ ಒತ್ತಡವನ್ನು ತೆಗೆದುಹಾಕಬಲ್ಲಂತಹ, ಮತ್ತು ಗ್ರಂಥಪಾಲಕರು ಗ್ರಂಥಗಳ ಎರವಲನ್ನು ಸಂಶಯಾತ್ಮಕವಾಗಿ ನೋಡದೆ ಸೇವೆಗಳ ವಿಸ್ತರಣೆಯನ್ನೂ, ಮುಕ್ತ ಓದಿನ ಅವಕಾಶಗಳನ್ನೂ ಬೆಳೆಸುವುದರತ್ತ ಮುನ್ನಡೆಯಲು ಸಹಾಯಕವಾಗುವಂತಹ ಕಾಲಿದೆ ನಿರ್ದೇಶನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾಲಿದೆಯನ್ನು ರಾಜ್ಯ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತಂದು ಅನುಷ್ಠಾನಗೊಳಿಸುವಲ್ಲಿ ಸಂಬಂಧಿಸಿದ ವೃತ್ತಿ ಸಂಖ್ಯೆ ಸಂಸ್ಥೆಗಳ ಜವಾಬ್ದಾರಿ ಒಹು ದೊಡ್ಡದು.

**ಕೃತಜ್ಞತೆಗಳು:** ಈ ಲೀಖಿನವನ್ನು ಪರಿಷ್ಟರಿಸಿ ಬಾಷಾಂತರಿಸುವಲ್ಲಿ ನೆರವಾದ ಸಹೋದರ್ಮಾಗಿ ಶ್ರೀಮತಿ ಬಿ.ಆರ್. ಅನಿತ ಅವರಿಗೆ ಕೃತಜ್ಞತೆಗಳು.

## **ಗ್ರಂಥಿಯಣ:(REFERENCES)**

Government of India, Ministry of Finance (Dept. of Expenditure) O.M.No.F.23(7)-E-II(A)/83 dt.7.2.84 and Dept. of Supply U.O.No.I.D.No.P III-3(5)/82 dt. and C.A.G's U.O.No. 1964-TA.II/21-83 dt.23.12.83.

Pierce, William S. Furnishing the library interior. New York: Marcel Dekker, 1980.

Sridhar, M.S. "Ratio analysis technique : a tool for assessing the health of a library". In : Financial Management of Library and Information Centres : Papers Presented in XII IASLIC National Seminar at Banaras Hindu University, Varanasi, 28-31 December 1986. Calcutta: IASLIC, 1986, p137-146

Sridhar, M.S. "Library stock verification: A ritual and an occupational hazard." IASLIC Bulletin 36(3) September 1991: 103-110 .

---

\* ಗ್ರಂಥಾಲಯ ವಿಜ್ಞಾನ, (ಇ) ಪೆಟುವರಿ ೨೦೦೭, ೧೯ - ೨೪. ("Library stock verification : an occupational hazard and nightmare of librarian", Granthalaya Vijnana (in kannada), 1 (3) February 2002, 16-24).

### ಲೀಕೆಂಪಿರ ವಿವರ

ಡಾ. ಎಂ ಎಸ್ ಶ್ರೀಧರ್ ರವರು ಗಳಿತ ಹಾಗೂ ಬಿಸಿನೆಸ್ ಮಾನೇಚೆಮೆಂಟ್ ಏರಡೂ ವಿವರಗಳಲ್ಲಿ ಸ್ವತಕೋತ್ತರ ಪದವೀಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್ ಪದದಿದ್ದಾರೆ. ಅವರು ಕಳೆದ ಇಂದಿನ ವರ್ಷಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, ೧೯೯೮ ರಿಂದ ಇಸ್ಲೈಮ್ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರಾಣಿನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ದು ಎನ್ನೇ ಎ ಎಲ್ಲೋ, ಇ ಇ ಎಂ (ಬೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್ ರವರು ನಾಲ್ಕು ಪ್ರಸ್ತುಕಗಳು ಹಾಗೂ ೨೪ ಸಂಶೋಧನಾ ಪ್ರಯೋಜನಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪ್ರಸ್ತುಕಗಳಿಗಾಗಿ ಜಿ ಪಠ್ಯಗಳನ್ನೂ ಬರೆದಿದ್ದಾರೆ. ಮುಕ್ತ ವಿಶ್ವವಿದ್ಯಾವಿಲಯದ ಗ್ರಂಥಾಲಯ ವಿಜ್ಞಾನ ಪದವಿ ಹಾಗೂ ಸ್ವತಕೋತ್ತರ ವಿದ್ಯಾರ್ಥಿಗಳಿಗಾಗಿ ಪತ್ರ ಸಾಮಾಗ್ರಿಯನ್ನು ರಚಿಸಿದ್ದು, ಇದಲ್ಲದೆ ಸುಮಾರು ಏಂ ಲೇಖನಗಳನ್ನು ವಿವಿಧ ಸಮೀಕಣಗಳಲ್ಲಿ ಮಂಡಿಸಿದ್ದಾರೆ.

**E-mail:** [sridharmirle@yahoo.com](mailto:sridharmirle@yahoo.com), [mirlesridhar@gmail.com](mailto:mirlesridhar@gmail.com), sridhar@isac.gov.in ; **Phone:** 91-80-25084451; **Fax:** 91-80-25084475.

### ಅನುಬಂಧ I (ANNEXURE I)

#### ಅಧಿಕಾರಿಗಳಿಗೆ ಮಾದರಿ ಗ್ರಂಥನಷ್ಟು ಮನ್ಯಾ ಪ್ರಸ್ತಾವನೆ ಮತ್ತು ನಷ್ಟವಾದ ಗ್ರಂಥಗಳ ವರ್ಗ ಮತ್ತು ಅಪುಗಳ ಮೌಲ್ಯದ ಪದ್ಧಿನೋಟ

1987-88ರ ಸಾಲಿನ ಪ್ರಸ್ತುತ ಪರಿಶೋಧನೆಯು ಜುಲೈ 1988ರಲ್ಲಿ ನಡೆದಿದ್ದ ರೂ. 6943.48 ಮೌಲ್ಯದ 113 ಗ್ರಂಥಗಳ ನಷ್ಟವು  
ಪತ್ತೆಯಾಗಿದೆ. ವಿವಿಧ ವಿಭಾಗಗಳಿಗೆ ಹುಡುಕಾಟಕಾಗಿ/ಪತ್ತೆಗಾಗಿ ನಷ್ಟ ಪಟ್ಟಿಯನ್ನು ವಿಶೇಷ, ಎರಡು ವರ್ಷಗಳ ವಾಗ್ಪರಕ  
ಹುಡುಕಾಟದ ನಂತರ 1987-88ರ ಸಾಲಿನಲ್ಲಿ ಕಳೆದುಹೋದ/ಪತ್ತೆಯಾಗಿದ ಪ್ರಸ್ತುತಗಳ ಅಂತಿಮ ಪಟ್ಟಿಯನ್ನು ಲಗತ್ತಿಸಿ  
ಸಲ್ಲಿಸಲಾಗಿದೆ.

ಕೊಂಡುಕೊಂಡ ಗ್ರಂಥಗಳ ಸರಾಸರಿ ಮೌಲ್ಯ ರೂ 500.00ಕ್ಕೆ ಹೋಲಿಸಿದಾಗ ಕಳೆದುಹೋದ ಪ್ರಸ್ತುತಗಳ ಸರಾಸರಿ ಮೌಲ್ಯ ಕೇವಲ  
ರೂ. 61.45 ಆಗಿದೆ. ಈ ಗ್ರಂಥಗಳು ಮುಕ್ತ ವ್ಯವಸ್ಥೆಯ ಗ್ರಂಥಾಲಯದ ಒಂದು ವರ್ಷದ ದಿನನಿತ್ಯ ಕಾರ್ಯಕಲಾಪ ಮತ್ತು  
ಸೇವೆಗಳ ನಡುವೆ/ಸಂದರ್ಭದಲ್ಲಿ ಕಾಣೆಯಾಗಿರುವುದು ಕಂಡುಬರುತ್ತದೆ.

ಇಂಥ ನಷ್ಟವನ್ನು ಕಡಿಮೆಗೊಳಿಸಲು ಅನೇಕ ಸುರಕ್ಷತಾ ವಿಧಾನಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದ್ದು, ಗ್ರಂಥಾಲಯ  
ದ್ವಾರದ ಬಳಿ ಸುರಕ್ಷತಾ ಸಿಫ್ಟಂಧಿಯನ್ನು ನಿಯೋಜಿಸುವಂತಹ ಹೆಚ್ಚಿನ ರಕ್ಷಣಾ ಕ್ರಮಗಳು ಬಾಕಿಯಾಗಿವೆ. ನಷ್ಟವಾದ ಗ್ರಂಥಗಳ  
ಸಂಖ್ಯೆ ಮತ್ತು ಅಪುಗಳ ಮೌಲ್ಯವು ಗ್ರಂಥಾಲಯದ ಉಪಯೋಗ, ಸಂಗ್ರಹ ಮತ್ತು ಓದುಗರ ಸಂಖ್ಯೆಗೆ ಹೋಲಿಸಿದಲ್ಲಿ ನಿರೀಕ್ಷೆಗಿಂತ  
ಕಡಿಮೆ ಇರುವುದು ಕಂಡುಬರುತ್ತದೆ.

#### ಕಳೆದುಹೋದ ಗ್ರಂಥಗಳ ಸಂಖ್ಯೆ ಮತ್ತು ಗ್ರಂಥವರ್ಗವನ್ನು ಹೋಲಿಸುವ ಪಟ್ಟಿ

ರೇಳಣಿ-ಉಪಾಯ	ಬೆಲೆ (ರುಪಾಯಿಗಳಲ್ಲಿ)						ಒಟ್ಟು			
	ದಾನ	<೨೫	೨೬-೪೦	೪೧-೬೦	೬೧-೯೦	>೯೦	ಸಂಖ್ಯೆ	ಬೆಲೆ	ಉಪಾಯ-ಉಪಾಯ	
ಪ್ರಸ್ತುತಗಳು	೨	೫೮	೨೧	೨	೫	೨	೨	೨	೩೪೬.೫೮	
ತಾಂತ್ರಿಕ ವರದಿಗಳು	೨	೦	೦	೧	೧	೦	೦	೪	೧೨೪.೦೦	
ಶಿಷ್ಯಸಂಹಿತೆ	೪	೮೮	೦	೦	೧	೦	೦	೮೯	೨೨೯.೫೦	
ನಿಯತ										
ಕಾಲಿಕೆಗಳು	೦	೦	೦	೦	೦	೦	೨	೨	೧೫೨೨.೦೦	
ಮರುಮುದ್ದಣ										
ಗಳು	೮	೦	೧	೧	೦	೦	೦	೧೧	೬೨೫.೫೦	
ಒಟ್ಟು	೧೬	೫೦	೨೨	೯	೧೦	೨	೨	೧೧೯	೬೭೫೨.೫೮	

ಸೂಚನೆ: ಕೊಂಡುಕೊಂಡ ಪ್ರಸ್ತುತಗಳ ಸರಾಸರಿ ಬೆಲೆ ರೂ. ೪೦೦-೦೦ ಇದ್ದು, ಕಳೆದುಹೋದ ಪ್ರಸ್ತುತಗಳ ಸರಾಸರಿ ಬೆಲೆ  
ಕೇವಲ ರೂ. ೬೧.೪೫ ಆಗಿರುತ್ತದೆ.

## ಅನುಬಂಧ II (ANNEXURE II)

## ಗ್ರಂಥಾಲಯದಲ್ಲಿ ಗ್ರಂಥನವ್ಯಾದ ಪ್ರಮಾಣ ವಿಶ್ಲೇಷಣೆ (RATIO ANALYSIS)

ಕ್ರ. ಸಂ.	ವರ್ಷ	ನವ್ಯ ಸಂಖ್ಯೆ ಮೊತ್ತ	ಗ್ರಂಥ ಸಂಗ್ರಹದ ಮೌಲ್ಯ (ಲಕ್ಷ ರೂಪಾಳಲ್ಲಿ) +	ಗ್ರಂಥ ಸಂಗ್ರಹ ಮೌಲ್ಯದಲ್ಲಿ ಪ್ರತಿ ರೂ 1 ರ ವಾರ್ಷಿಕ ನವ್ಯ (4/5)	ಸದಸ್ಯರು @	ಸದಸ್ಯರೊಬ್ಜರ ವಾರ್ಷಿಕ ಸರಾಸರಿ ನವ್ಯ ಸಂಖ್ಯೆ ಮೊತ್ತ (3/7) ರೂ (4/7)
1	2	3 4	5	6	7	8 9
1	1972-Dec 78	117 6584	16.60	0.0007	364	0.0536 3.01
2	Jan 79-Mar 85	186 9052	106.24	0.0009	953	0.0325 1.58
3	Apr 85-Mar 86	82 6927	124.69	0.0006	1305	0.0628 5.31
4	Apr 86-Mar 87	37 4000	145.09	0.0003	1525	0.0243 2.62
5	Apr 87-Mar 88	113 6943	166.84	0.0004	1676	0.0674 4.14
6	Apr 88-Mar 89	137 10846	193.09	0.0005	1731	0.0578 5.35
	ಒಟ್ಟು / ಸರಾಸರಿ	672 44352	752.55	0.0005	1259	0.0458 3.09

ಕ್ರ. ಸಂ.	ವರ್ಷ	ಸಂಗ್ರಹ *	ಗ್ರಂಥ ಸಂಗ್ರಹದ ಪ್ರತಿ ಸಾವಿರಕ್ಕೆ ನವ್ಯ (3/10)	ಒಳಕ್ಕೆ: ಎರಡಲ್ಲಿ + ಪರಾಮರ್ಶನೆ (ಸಾವಿರಗಳಲ್ಲಿ)	ಪ್ರತಿ ಸಾವಿರ ಒಳಕ್ಕಿಗೆ ನವ್ಯ (3/12)	ವಿಳಂಬಿ ಶುಲ್ಕ ಸಂಗ್ರಹಕ್ಕೆಯ ಮೊತ್ತ	ವಿಳಂಬಿ ಶುಲ್ಕದೊಂದಿಗೆ ಗ್ರಂಥನವ್ಯದ ಮೊತ್ತದ ಪ್ರಮಾಣ ವಿಶ್ಲೇಷಣೆ
1	2	10	11	12	13	14	15
1	1972-Dec 78	3041	6.41	NA	NA	NA	NA
2	Jan 79-Mar 85	20225	1.53	359	0.52	NA	NA
3	Apr 85-Mar 86	33943	2.42	122	0.67	7765	0.89
4	Apr 86-Mar 87	38047	0.97	126	0.29	9069	0.44
5	Apr 87-Mar 88	42241	2.68	142	0.80	9664	0.72
6	Apr 88-Mar 89	45407	2.20	203	0.49	9225	1.00
	ಒಟ್ಟು / ಸರಾಸರಿ	30484	3.67	952	0.58	35723	0.76

ಸುಳಿಷ್ಟಿ: \*, ಯಾವುದೇ ವರ್ಷದಲ್ಲಿ ಸೂಕ್ತೃರೂಪಿಗ್ರಂಥಗಳನ್ನು ಹೊರತುಪಡಿಸಿದ ಗ್ರಂಥಸಂಗ್ರಹದ ಸರಾಸರಿಯನ್ನು ತೋರಿಸಲಾಗಿದೆ; +, ಸುಮಾರು ಶೇ. ೨೫ ರಷ್ಟು ಗ್ರಂಥಾಲಯದ ಆಯವ್ಯಯ (ಸಂಬಳ, ಲೇಖನ ಸಾಮಗ್ರಿ ಮುಂತಾದವುಗಳನ್ನು ಹೊರತುಪಡಿಸಿ) ಸಾಮಾನ್ಯವಾಗಿ ಪ್ರಸ್ತಕಳು, ವರದಿಗಳು, ನಿಯತಕಾಲಿಕಗಳು ಮತ್ತು ಇತರ ಒದಿನ ಸಾಮಗ್ರಿಗಳಿಗೆ ವ್ಯಯಿಸಲಾಗಿದೆ ಎಂದು ಅಂದಾಜು ಮಾಡಲಾಗಿದೆ. , ಪ್ರತಿ ವರ್ಷ ನೊಂದಾಯಿತ ಸದಸ್ಯರ ಸರಾಸರಿಯನ್ನು ಆಧಾರವಾಗಿಸಿಕೊಂಡು ಒಟ್ಟು ಸದಸ್ಯರ ಪಟ್ಟಿಯನ್ನು ಪರಿಶೀಲಿಸಿದಾಗ ನೊಂದಾಯಿತ ಸದಸ್ಯರ ಸಂಖ್ಯೆಗಿಂತ ಹೆಚ್ಚು ಮಂದಿಗ್ರಂಥಾಲಯದ ಉಪಯೋಗ ಪಡೆದಿರುವುದು ತಿಳಿದುಬರುತ್ತದೆ.